

\Hindi

Svami Agradevacharyavirachitah Rahasyatrayah

ಸ್ವಾಮೀಅಗ್ರದೇವಾಚಾರ್ಯವಿರಚಿತಃ ರಹಸ್ಯತ್ರಯಃ

Document Information



Text title : Svami Agradevacharyavirachitah Rahasyatrayah

File name : rahasyatrayaagradevAchArya.itx

Category : raama, rAmAnanda

Location : doc_raama

Author : agradevAchArya

Proofread by : Mrityunjay Rajkumar Pandey

Description/comments : Rahasya Traya means the three main mantra of any lineage which is given by Acharyas

Latest update : June 20, 2024

Send corrections to : sanskrit at cheerful dot c om

This text is prepared by volunteers and is to be used for personal study and research. The file is not to be copied or reposted without permission, for promotion of any website or individuals or for commercial purpose.


Please help to maintain respect for volunteer spirit.

Please note that proofreading is done using Devanagari version and other language/scripts are generated using **sanscript**.

June 20, 2024

sanskritdocuments.org

ಸ್ವಾಮೀಅಗ್ರದೇವಾಚಾರ್ಯವಿರಚಿತಃ ರಹಸ್ಯತ್ರಯಃ



ಮಂಗಲಾಚರಣಂ

ಶ್ರೀರಾಮಃ ಸರ್ವಲೋಕಾನಾಂ ನಾಯಕಃ ಕರುಣಾರ್ಣವಃ .

ದದಾತು ಸ್ವಪದಾಂಭೋಜಂ ಸರ್ವದುಃಖನಿವರ್ತಕಂ ..

ಅರ್ಥ - ಕರುಣಾಸಾಗರ ಪರಬ್ರಹ್ಮ ಶ್ರೀರಾಮಚಂದ್ರ ಜೀ ಸರ್ವಲೋಕೋಂಕೇ ನಾಯಕ ಹೈಂ . ವೇ ಹಮಾರೇ ಹೃದಯಮೇಂ ಸರ್ವದುಃಖೋಂಕೇ ನಾಶಕ ಅಪನೇ ಪಾದಾರವಿಂದೋ ಕೋ ಸ್ಥಾಪಿತ ಕರೇಂ .

ಶ್ರೀನಾರದಪಾಂಚರಾತ್ರಾ್ಯುದ್ಯುಕ್ತರೀತ್ಯಾ ಮುಮುಕ್ಷುಭಿಃ ಪ್ರಪನ್ನೈಃ ಸದಾಚಾರ್ಯ ಕೃಪಾಕಟಾಕ್ಷೇಣ ರಹಸ್ಯಾನಿ ತ್ರೀಣಿ ಜ್ಞಾತವ್ಯಾನಿ - ಶ್ರೀಮನ್ಮಂತ್ರರಾಜಃ, ಶ್ರೀಮದಷ್ಟಾಕ್ಷರಃ, ಸಕೃದೇವ ಪ್ರಪನ್ನಾಯೇತ್ಯಾದೀನಿ .. 1..

ಅರ್ಥ - ಶ್ರೀನಾರದಪಾಂಚರಾತ್ರಾದಿ ಮೇಂ ಕಥಿತ ರೀತಿ ಕೇ ಅನುಸಾರ ಶರಣಾಗತ ಮುಮುಕ್ಷುಟಂ ಕೋ ಕೃಪಾದೃಷ್ಟಿ ವಾಲೇ (ಸೇವಾ ಕೇ ದ್ವಾರಾ ಪ್ರಸನ್ನ ಹುಏ)ಮಹಾನ್ ಆಚಾರ್ಯ ಸೇ ತೀನ ರಹಸ್ಯ ಜಾನನೇ ಚಾಹಿಏ 1. ಶ್ರೀಮನ್ಮಂತ್ರರಾಜ ರಹಸ್ಯ . 2. ಶ್ರೀಮದಷ್ಟಾಕ್ಷರ ರಹಸ್ಯ . 3. ಸಕೃದೇವ ಪ್ರಪನ್ನಾಯ ಇತ್ಯಾದಿ ರಹಸ್ಯ .

ಪ್ರಥಮರಹಸ್ಯಂ

ರಾಮೋ ಜೋಽನ್ತೋ ವಹ್ನಿಪೂರ್ವೋ ನಮೋಂತಃ ಸ್ಯಾತ್ ಷಡಕ್ಷರಃ .

ತಾರಕೋ ಮಂತ್ರರಾಜೋಽಯಂ ಸಂಸಾರವಿನಿವರ್ತಕಃ .. 2..

ಅರ್ಥ - ವಹ್ನಿ ಬೀಜ (ರಾಂ)ಪೂರ್ವ ವಾಲಾ, ನಮಃ ಅಂತ ವಾಲಾ, ತಥಾ ಚತುರ್ಥೀಕಾ ಏಕವಚನ ಜೋ ಪ್ರತ್ಯಯಾಂತ ರಾಮ ಶಬ್ದ (ರಾಮಾಯ)ಸೇ ಯುಕ್ತ ಷಡಕ್ಷರ ವಾಲಾ (ರಾಂ ರಾಮಾಯ ನಮಃ)ಯಹ ತಾರಕ ಮಂತ್ರರಾಜ ಸಂಸಾರ ಬಂಧನಸೇ ಪೂರ್ಣತಃ ಮುಕ್ತ ಕರನೇ ವಾಲಾ ಹೈ .

ತತ್ರ ಶ್ರೀಮತ್ಷಡಕ್ಷರಮಂತ್ರರಾಜಃ ಷಟ್ಪದಾತ್ಮಕಃ ಪಂಚಪದಾತ್ಮಕಶ್ಚೇತಿ .. 3..

ಅರ್ಥ - ರಹಸ್ಯತ್ರಯ ಮೇಂ ಶ್ರೀಮತ್ ಷಡಕ್ಷರ ಮಂತ್ರರಾಜ ಛಃ ಪದೋಂ ವಾಲಾ ಹೈ . ಮತಾಂತರಸೇ ಪಾಚ ಪದ ವಾಲಾ ಹೈ .

ತತ್ರ ಪ್ರಥಮಂ ಪದಂ ರಕಾರಃ ಅವ್ಯಕ್ತ ಚತುರ್ಥ್ಯಂತಃ, ದ್ವಿತೀಯಂ ಪದಂ ಅಕಾರಃ ಪ್ರಥಮಾಂತಃ, ತೃತೀಯಂ ಪದಂ ಮಕಾರಃ ಪ್ರಥಮಾಂತಃ, ಚತುರ್ಥಂ ಪದಂ ರಾಮಾಯೇತಿ ಚತುರ್ಥ್ಯಂತಃ ಪಂಚಮಂ ಪದಂ ನೇತ್ರವ್ಯಯಂ, ಷಷ್ಠಂ ಪದಂ ಮಃ ಇತಿ ಷಷ್ಠ್ಯಂತಂ .. 4..

ಅರ್ಥ - ಉನ ಪದೋಂಮೇಂ ಪ್ರಥಮ ಪದ ರಕಾರ ಅವ್ಯಕ್ತ ಚತುರ್ಥಿ ವಿಭಕ್ತಿ ವಾಲಾ ಹೈ . ದ್ವಿತೀಯ ಪದ ಪ್ರಥಮಾವಿಭಕ್ತ್ಯಂತ ಅಕಾರ ಹೈ . ತೃತೀಯ ಪದ ಪ್ರಥಮಾಂತ ಮಕಾರ ಹೈ . ಚತುರ್ಥ ಪದ ಚತುರ್ಥಿ ವಿಭಕ್ತ್ಯಂತ ರಾಮಾಯ ಹೈ . ನ ಯಹ ಅವ್ಯಯ ಪಂಚಮ ಪದ ಹೈ . ಮ ಯಹ ಷಷ್ಠೀವಿಭಕ್ತ್ಯಂತ ಷಷ್ಠ ಪದ ಹೈ .

ತತ್ರ ಪ್ರಥಮಪದೇನ ರಕಾರೇಣ ನಿಖಿಲಹೇಯಪ್ರತ್ಯನೀಕಕಲ್ಯಾಣಗುಣಗಣೈಕತಾನಃ ಸರ್ವಜಗತ್ಕಾರಣಭೂತಃ ಸರ್ವರಕ್ಷಕಃ ಸರ್ವಶೇಷೀ ಭಗವಾನ್ ಸೀತಾಪತಿಃ ಶ್ರೀರಾಮಃ ಪ್ರತಿಪಾದ್ಯತೇ .. 5..

ಅರ್ಥ - ಉನ ಛಃ ಪದೋಂಕೇ ಅಂತರ್ಗತ ಪ್ರಥಮ ಪದ ರಕಾರಕೇ ದ್ವಾರಾ ಸಂಪೂರ್ಣ ದೋಷೋಂಸೇ ರಹಿತ, ಕಲ್ಯಾಣ ಕಾರಕ ಗುಣ ಸಮೂಹೋಂಕೇ ಏಕಮಾತ್ರ ಆಶ್ರಯ, ಸಭೀ ಜಗತ್ಕೇ ಕಾರಣ, ಸರ್ವರಕ್ಷಕ, ಸರ್ವಶೇಷೀ, ಸೀತಾಪತಿ ಭಗವಾನ್ ಶ್ರೀರಾಮಕಾ ಪ್ರತಿಪಾದನ ಕಿಯಾ ಜಾತಾ ಹೈ .

ಏತೇನ ರಕ್ಷಿತ್ರಂತರಪ್ರತಿಪತ್ತಿವ್ಯಾಪ್ತೃತೇ .. 6..

ಅರ್ಥ - ಪ್ರಥಮ ಪದಕೇ ಉಕ್ತ ಅರ್ಥಕೇ ದ್ವಾರಾ ಶ್ರೀಭಗವಾನೈ ಅತಿರಿಕ್ತ ಅನ್ಯಕೇ ರಕ್ಷಕ ಹೋನೇಕೇ ನಿಶ್ಚಯಕಾ ನಿಷೇಧ ಕಿಯಾ ಜಾತಾ ಹೈ .

ದ್ವಿತೀಯಪದೇನಾಕಾರೇಣ ಅನ್ಯಶೇಷತ್ವನಿವೃತ್ತಿಃ ಭಗವದನನ್ಯಾರ್ಹಶೇಷತ್ವಂ, ದೇವತಾಂತರಾದಿಶೇಷತ್ವವ್ಯಾವೃತ್ತಿಶ್ಚ ಪ್ರತಿಪಾದ್ಯತೇ .. 7..

ಅರ್ಥ - ದ್ವಿತೀಯ ಪದ ಅಕಾರಕೇ ದ್ವಾರಾ ಜೀವಕೇ ಭಗವದನನ್ಯಾರ್ಹಶೇಷತ್ವ, ಅನ್ಯಶೇಷತ್ವಕೇ ನಿವೃತ್ತಿ ತಥಾ ಅನ್ಯ ದೇವತಾಂಕೇ ಪ್ರತಿ ಶೇಷತ್ವಕೇ ನಿರಾಕರಣಕಾ ಪ್ರತಿಪಾದನ ಕಿಯಾ ಜಾತಾ ಹೈ .

ತೃತೀಯಪದೇನ ಮಕಾರೇಣ ಜ್ಞಾನಾನಂದಸ್ವರೂಪೋ ಜ್ಞಾನಾನಂದಗುಣಕೋಽಣು ಪರಿಮಾಣೋ ದೇಹಾದಿವಿಲಕ್ಷಣಃ ಸ್ವಯಂಪ್ರಕಾಶೋ ನಿತ್ಯರೂಪೋ ಜೀವಃ ಪ್ರತಿಪಾದ್ಯತೇ .. 8..

ಅರ್ಥ - ತೃತೀಯ ಪದ ಮಕಾರಕೇ ದ್ವಾರಾ ಜ್ಞಾನಾನಂದಸ್ವರೂಪ, ಜ್ಞಾನಾನಂದ ಗುಣವಾಲೇ, ಅಣುಪರಿಮಾಣವಾಲೇ, ದೇಹಾದಿಸೇ ವಿಲಕ್ಷಣ, ಸ್ವಯಂಪ್ರಕಾಶ, ನಿತ್ಯ ಜೀವಕಾ ಪ್ರತಿಪಾದನ ಕಿಯಾ ಜಾತಾ ಹೈ .

ಮಕಾರವಾಚ್ಯೋ ಜೀವೋ ರಕಾರವಾಚ್ಯಾಯ ರಾಮಾಯೈವ ಶೇಷಭೂತ ಇತಿ ವಾಕ್ಯಾರ್ಥಃ .. 9..

ಅರ್ಥ - ಮಹಾರಕಾ ವಾಚ್ಯ ಜೀವ ರಕಾರಕೇ ವಾಚ್ಯ ಶ್ರೀರಾಮಕಾ ಹೀ (ಅಕಾರಕಾ ವಾಚ್ಯ)ಶೇಷ ಹೈ . ಮಹಾರಕಾ ಅರ್ಥ ಜೀವ, ರಕಾರಕಾ ಅರ್ಥ ಬ್ರಹ್ಮ ತಥಾ ಅಕಾರಕಾ ಅರ್ಥ ಶೇಷ ಹೋನೇಕೇ ಕಾರಣ ಯಹ ಅರ್ಥ ನಿಷ್ಪನ್ನ ಹೋತಾ ಹೈ . ಜೀವ ದೇವತಾಂತರಕಾ ಶೇಷ ನಹೀಂ ಹೈ . ಯಹ ರಕಾರ, ಅಕಾರ ಔರ ಮಹಾರ ಇನ ತೀನೋಂ ಪದೋಂಸೇ ಯುಕ್ತ ರಾಂ ಇಸ ವಾಕ್ಯಕಾ ಅರ್ಥ ಹೈ .

ಚತುರ್ಥಪದೇನ “ರಾಮಾಯ” ಇತ್ಯನೇನ ಸರ್ವಚೇತನಾಚೇತನರಮಯಿತ್ಯತ್ವಂ, ಶ್ರೀರಮಯಿತ್ಯತ್ವಂ ಉಭಯಲಿಂಗತ್ವಂ ಸರ್ವಪ್ರಾಪ್ಯತ್ವಂ, ಸರ್ವವ್ಯಾಪಕತ್ವಂ, ಸರ್ವವಿಧಬಂಧುತ್ವಂ, ಉಭಯವಿಭೂತಿನಾಯಕತ್ವಂ ಸತ್ಯಾನಂದಚಿದ್ರೂಪತ್ವಂ ಚ ಪ್ರತಿಪಾದ್ಯತೇ .. 10..

ಅರ್ಥ - ಚತುರ್ಥ ಪದ ರಾಮಾಯಕೇ ದ್ವಾರಾ ಸರ್ವಚೇತನಾಽಚೇತನರಮಯಿತ್ಯತ್ವ, ಶ್ರೀರಮಯಿತ್ಯತ್ವ, ಉಭಯಲಿಂಗತ್ವ, ಸರ್ವಪ್ರಾಪ್ಯತ್ವ, ಸರ್ವವ್ಯಾಪಕತ್ವ, ಸರ್ವವಿಧಬಂಧುತ್ವ, ಉಭಯವಿಭೂತಿನಾಯಕತ್ವ ಔರ ಸತ್ಯಾನಂದಚಿರೂಪತ್ವಕಾ ಪ್ರತಿಪಾದನ ಕಿಯಾ ಜಾತಾ ಹೈ .

ಅನೇನ ರಾಗದ್ವೇಷಕರಣಂ ಅಬಂಧುಭೂತೇಷು ಬಂಧುತ್ವಪ್ರತಿಪತ್ತಿಶ್ಚ ವ್ಯಾವರ್ತ್ಯತೇ .. 11..

ಅರ್ಥ - ಚತುರ್ಥ ಪದಕೇ ದ್ವಾರಾ ರಾಗದ್ವೇಷ ಕರನೇ ಔರ ಅಬಂಧುಓಂಮೇಂ ಬಂಧುತ್ವನಿಶ್ಚಯ ಕೀ ವ್ಯಾವೃತ್ತಿ ಹೋತೀ ಹೈ .

ಚತುರ್ಥ್ಯಾ ಸ್ವರೂಪಾನುರೂಪಕೈಂಕರ್ಯಪ್ರಾರ್ಥನಾ ಉಚ್ಯತೇ .. 12..

ಅರ್ಥ - “ರಾಮಾಯ” ಯಹಾ ರಾಮ ಪ್ರಾತಿಪಾದಿಕಸೇ ಆಯೀ ಚತುರ್ಥೀ ವಿಭಕ್ತಿಕೇ ದ್ವಾರಾ ಜೀವಕೇ ಸ್ವರೂಪಕೇ ಅನುರೂಪ ಶ್ರೀಭಗವಾನ್ಯಾ ಕೈಂಕರ್ಯ ಪ್ರಾಪ್ತ ಕರನೇಕೇ ಲಿಫ ಪ್ರಾರ್ಥನಾಕೀ ಜಾತೀ ಹೈ .

ಅನೇನ ಪ್ರಾಪ್ತವಿಷಯಾಂತರನೇವಾ ವ್ಯಾವರ್ತ್ಯತೇ .. 13..

ಅರ್ಥ - ಚತುರ್ಥೀ ವಿಭಕ್ತಿಕೇ ಉಕ್ತ ಅರ್ಥಕೇ ದ್ವಾರಾ ರಾಗತಃ ಪ್ರಾಪ್ತ ವಿಷಯಾಂತರಕೇ ಸೇವನಕಾ ನಿರಾಕರಣ ಕಿಯಾ ಜಾತಾ ಹೈ . ಹಮ ಭಗವಾನ್ಯೇ ಹೀ ಸ್ವಾಭಾವಿಕ ದಾಸ ಹೈಂ . ಉನಕಾ ಕೈಂಕರ್ಯ ಹೀ ಹಮಾರಾ ಕರ್ತವ್ಯ ಹೈ . ಏಸಾ ಸಮರ್ಪುನೇ ಪರ ಉನಕೀ ಉಪಾಸನಾ ಸುಗಮ ಹೋ ಜಾತೀ ಹೈ . ಭಗವಾನ್ಯೇ ಅತಿರಿಕ್ತ ಕೋಈ ಮೇರಾ ನಹೀಂ ಹೈ . ಏಸಾ ಸಮರ್ಪುಕರ ಉನಕಾ ಕೈಂಕರ್ಯ ಕರನೇಸೇ ಸಾಂಸಾರಿಕ ವಿಷಯೋಂಕಾ ಸೇವನ ನಹೀಂ ಹೋತಾ ಹೈ .

ಪಂಚಮಪದೇನ ನೇತ್ಯನೇನ ಭಗವದನ್ಯಶೇಷತ್ವಂ ತದನ್ಯಪ್ರಯೋಜನತ್ವಂ ಸ್ವಸ್ವಾತಂತ್ರ್ಯಂ ಚ ವ್ಯಾವರ್ತ್ಯತೇ .. 14..

ಅರ್ಥ - ಅರ್ಥ “ನ” ಇಸ ಪಂಚಮ ಪದಕೇ ದ್ವಾರಾ ಭಗವದನ್ಯಶೇಷತ್ವ,

ಭಗವದ್ಕೈಂಕರ್ಯಾನ್ಯಪ್ರಯೋಜನತ್ವ ಏವಂ ಜೀವಕೇ ಸ್ವತಂತ್ರತಾಕಾ ನಿರಾಕರಣ
ಕಿಯಾ ಜಾತಾ ಹೈ .

ಷಷ್ಠಪದೇನ ಮ ಇತ್ಯನೇನ ಜೀವವಾಚಕೇನ ಜೀವಸ್ಯ ಭಗವದನನ್ಯಾರ್ಹಶೇಷತ್ವಂ
ತತ್ಕೈಂಕರ್ಯಾನ್ಯಪ್ರಯೋಜನತ್ವಂ ತತ್ಪಾರತಂತ್ರಸ್ವರೂಪತ್ವಂ ಚ ಪ್ರತಿಪಾದ್ಯತೇ .. 15..

ಅರ್ಥ - ಜೀವವಾಚಕ ಮಃ ಇಸ ಷಷ್ಠ ಪದಕೇ ದ್ವಾರಾ ಜೀವಕಾ ಭಗವದನನ್ಯಾರ್ಹಶೇಷತ್ವ,
ಭಗವತ್ಕೈಂಕರ್ಯಾನ್ಯಪ್ರಯೋಜನತ್ವ ಔರ ತತ್ಪಾರತಂತ್ರ ಸ್ವರೂಪಕಾ ಪ್ರತಿಪಾದನ
ಕಿಯಾ ಜಾತಾ ಹೈ .

ತತ್ರ ವಾಕ್ಯಾರ್ಥಃ ಮಕಾರವಾಚ್ಯೋ ಜೀವೋ ರಕಾರವಾಚ್ಯಾಯ ರಾಮಾಯೈವ ನ
ಸ್ವಸ್ತ್ರೈ ನ ಅನ್ಯಸ್ತ್ರೈ ತದ್ಭೋಗ್ಯಭೂತಃ .. 16..

ಅರ್ಥ - (ಪಂಚಮ ಔರ ಷಷ್ಠ ಪದೋಂಕಾ ಉಪರ್ಯುಕ್ತ ಅರ್ಥ ಹೋನೇ ಪರ)ಇನ
ದೋ ಪದಸಮೂಹರೂಪ ವಾಕ್ಯಕಾ ಅರ್ಥ ಯಹ ಹೈ ಕಿ ಮಕಾರಕಾ ಅರ್ಥ ಜೀವ,
ರಕಾರಕೇ ಅರ್ಥ ಅಪನೇ ಪ್ರಿಯ ಸ್ವಾಮೀ ಶ್ರೀಮದ್ರಾಮಚಂದ್ರಜೀಕೇ ಲಿಏ ಹೀ ಹೈ
. ಯಹ ನ ತೋ ಅಪನೇ ಪ್ರಯೋಜನಕೇ ಲಿಏ ಹೈ ಔರ ನ ಹೀ ಅನ್ಯ ಕಿಸೀಕೇ
ಪ್ರಯೋಜನ ಕೇ ಲಿಏ ಹೈ, ಯಹ ಶ್ರೀಭಗವಾನ್ಯಾ ಭೋಗ್ಯ ಹೈ .

ಅಖಂಡನಮಃ ಶಬ್ದಃ ಉಪಾಯ ವಾಚಕಃ . ತತ್ರ ಮಕಾರ ವಾಚ್ಯಸ್ಯ ಮಮ
ರಕಾರವಾಚ್ಯಃ ಶ್ರೀರಾಮ ಏವೋಪಾಯಃ ಉಪೇಯಭೂತಶ್ಚ .. 17..

ಅರ್ಥ - ಅಖಂಡ ನಮಃ ಶಬ್ದ ಉಪಾಯಕಾ ವಾಚಕ ಹೈ, ಐಸಾ ಅರ್ಥ ಕರನೇ
ಪರ “ಮಕಾರಕಾ ವಾಚ್ಯ ಮೇರೇ (ಜೀವಾತ್ಮಕೇ)ರಕಾರಕೇ ವಾಚ್ಯ ಶ್ರೀರಾಮ ಹೀ
ಉಪಾಯ ಔರ ಉಪೇಯ ಹೈಂ.” ಯಹ ವಾಕ್ಯಾರ್ಥ ಸಂಪನ್ನ ಹೋತಾ ಹೈ .

ದೇಹಾಸಕ್ತಾತ್ಮಬುದ್ಧಿಯದಿ ಭವತಿ ಪದಂ ಸಾಧು ವಿದ್ಯಾತ್ಪ್ರತೀಯಂ ಸ್ವಾತಂತ್ರ್ಯಾಂಧೋ
ಯದಿ ಸ್ಯಾತ್ ಪ್ರಥಮಮಿತರಶೇಷತ್ವಧೀಶ್ಚೇದ್ ದ್ವಿತೀಯಂ ಆತ್ಮತ್ರಾಣೋನ್ಮುಖಶ್ಚೇನ್ನಮ
ಇತಿ ಚ ಪದಂ ಬಾಂಧವಾಭಾಸಲೋಲಃ ಶಬ್ದಂ ರಾಮಾಭಿಧೇಯಂ ವಿಷಯಚಪಲಧೀಶ್ಚೇಚ್ಚತ
ಪ್ರಪನ್ನಃ .. 18..

ಅರ್ಥ - ಯದಿ ಇಸ ದೇಹಮೇಂ ಆಸಕ್ತ ಹೋನೇಕೇ ಕಾರಣ ಉಸಮೇಂ ಆತ್ಮಬುದ್ಧಿ
ಹೋತೀ ಹೈ . ತೋ ಇಸ ದೇಹಾತ್ಮಬುದ್ಧಿರೂಪ ಭ್ರಾಂತಿಕೇ ನಿವಾರಣಕೇ ಲಿಏ
ಮಂತ್ರರಾಜಕೇ ತೃತೀಯ ಪದ ಮಕಾರಕೇ ಅರ್ಥಕಾ ಅನುಸಂಧಾನ ಕರನಾ
ಉಚಿತ ಹೋತಾ ಹೈ . ಯದಿ ಯಹ ಜೀವ ಅಪನೀ ಸ್ವತಂತ್ರತಾಮೇಂ ಅಂಧಾ
ಹೋತಾ ಹೋ ತೋ ಪ್ರಥಮ ಪದ ರಕಾರಕೇ ಅರ್ಥಕಾ ಅನುಸಂಧಾನ ಕರನಾ
ಚಾಹಿಏ . ಜಬ ಯಹ ಅಪನೇಕೋ ಶ್ರೀಭಗವಾನ್ಯೇ ಅನ್ಯಕಾ ಶೇಷ ಸಮರೈ,
ತಬ ದ್ವಿತೀಯ ಪದಕೇ ಅರ್ಥಕಾ ಅನುಸಂಧಾನ ಕರೇ . ಅಪನೀ ರಕ್ಷಾಕೇ ಲಿಏ
ಉಪಾಯಾಂತರಮೇಂ ಪ್ರವೃತ್ತ ಹೋನೇ ಪರ ನಮಃ ಇಸ ಪದಕೇ ಅರ್ಥಕಾ

ಅನುಸಂಧಾನ ಕರೇ . ಶ್ರೀಭಗವಾನ್ ಹೀ ಹಮಾರೇ ಬಾಂಧವ (ಬಂಧು)ಹೈಂ . ತದ್ಭಿನ್ನ ಸಭೀ ಬಾಂಧವಾಭಾಸ ಹೈಂ . ಪುತ್ರಮಿತ್ರಕಲತ್ರಾದಿ ಬಾಂಧವಾಭಾಸೋಮೇಂ ಪ್ರೀತಿ ಹೋನೇ ಪರ ರಾಮ ಶಬ್ದಕಾ ಅರ್ಥಾನುಸಂಧಾನ ಕರೇಂ . ವಿಷಯೋನ್ಮುಖ, ಚಪಲ, ಬುದ್ಧಿ ಹೋನೇ ಪರ ಚತುರ್ಥೀ ವಿಭಕ್ತಿಕಾ ಅರ್ಥಾನುಸಂಧಾನ ಕರೇ .

ದ್ವಿತೀಯರಹಸ್ಯಂ

ದ್ವಿತೀಯಂ ರಹಸ್ಯಂ ಶ್ರೀರಾಮಃ ಶರಣಂ ಮಮೇತ್ಯಷ್ಟಾಕ್ಷರಾತ್ಮಕಂ ಪದತ್ರಯಂ ತತ್ರ ಪ್ರಥಮಂ ಪದಂ ಶ್ರೀರಾಮಃ ಇತಿ ದ್ವಿತೀಯಂ ಪದಂ ಶರಣಮಿತಿ ಮಮೇತಿ ತೃತೀಯಂ ಪದಂ .. 1..

ಅರ್ಥ - “ಶ್ರೀರಾಮಃ ಶರಣಂ ಮಮ” ಯಹ ದ್ವಿತೀಯ ರಹಸ್ಯ ಹೈ . ಇಸ ರಹಸ್ಯಾತ್ಮಕ ಮಂತ್ರಮೇಂ ತೀನ ಪದ ಹೈಂ . ಉಸ ಮಂತ್ರಮೇಂ ಪ್ರಥಮ ಪದ “ಶ್ರೀರಾಮಃ” ಹೈ . ದ್ವಿತೀಯ ಪದ “ಶರಣಂ” ತಥಾ ತೃತೀಯ ಪದ “ಮಮ” ಹೈ . ಶ್ರೀರಾಮಃ ಇಸ ಪ್ರಥಮ ಪದಮೇಂ ತೀನ ಅಕ್ಷರ “ಶರಣಂ” ಇಸ ದ್ವಿತೀಯ ಪದಮೇಂ ತೀನ ಅಕ್ಷರ ತಥಾ “ಮಮ” ಇಸ ತೃತೀಯ ಪದಮೇಂ ದೋ ಅಕ್ಷರ ಹೈಂ, ಇಸ ಪ್ರಕಾರ ಕುಲ ಮಿಲಾಕರ ಇಸ ಮಂತ್ರಮೇಂ ಆರ ಅಕ್ಷರ ಹೈಂ .

ತತ್ರ ಶ್ರೀಶಬ್ದೇನ ಸಮಸ್ತಸಮಾಶ್ರಯಣೀಯಾ ಪರಮಾತ್ಮಾಶ್ರಿತನಿಖಿಲಜೀವದೋಷನಿಹಂತ್ರೀ ಶ್ರೀರಾಮಂ ಭಗವಂತಂ ಚೇತನಾಚೇತನವಿಜ್ಞಾಪನಂ ಶ್ರಾವಯಂತೀ ಸ್ವಗುಣೈರಖಿಲಂ ವಿಶ್ವಂ ಪೂರಯಂತೀ ಭಗವತೀ ಶ್ರೀಸೀತೋಚ್ಯತೇ .. 2..

ಅರ್ಥ - “ಶ್ರೀರಾಮಃ” ಪದಕೇ ಅಂತರ್ಗತ ಶ್ರೀಶಬ್ದಕೇ ದ್ವಾರಾ ಅಪನೇ ಗುಣೋಂಸೇ ಅಖಿಲ ವಿಶ್ವಕೋ ವ್ಯಾಪ್ತ ಕರನೇ ವಾಲೀ, ಪರಮಾತ್ಮಾ ಶ್ರೀರಾಮಕೇ ಆಶ್ರಿತ ರಹನೇ ವಾಲೇ ಜೀವೋಂಕೇ ದೋಷೋಂಕೋ ನಷ್ಟ ಕರನೇ ವಾಲೀ, ಚೇತನಾಚೇತನೋಂಕೇ ಉದ್ಧಾರಕೇ ಲಿಖ ಉನಕೀ ಪ್ರಾರ್ಥನಾ ಭಗವಾನ್ ಶ್ರೀರಾಮಕೋ ಸುನಾನೇ ವಾಲೀ, ಸಮಸ್ತ ಜಗತ್ಕೇ ದ್ವಾರಾ ಸಮ್ಯಕ್ ಆಶ್ರಯ ಲೇನೇ ಯೋಗ್ಯ ಭಗವತೀ ಶ್ರೀಸೀತಾ ಜೀ ಕಹೀ ಜಾತೀ ಹೈಂ . ಜೈನೇ ಶ್ರೀರಾಮ ಅಪನೇ ಗುಣೋಂಸೇ ಸಮಗ್ರ ವಿಶ್ವಕೋ ವ್ಯಾಪ್ತ ಕರತೇ ಹೈಂ . ಭಗವತೀ ಸೀತಾಜೀ ಭೀ ವೈಸೀ ಹೀ ಹೈಂ . ಮಮತಾಮಯೀ ಜಗದಂಬಾ ಭಗವತೀ ಸೀತಾ ಜೀಕಾ ವಾತ್ಸಲ್ಯ ಹೃದಯ ಭಕ್ತಕೀ ಕರುಣ ಪುಕಾರಸೇ ಶೀಘ್ರ ದ್ರವಿತ ಹೋ ಜಾತಾ ಹೈ . ಕುಪುತ್ರೋ ಜಾಯೀತ ಕ್ಷಚಿದಪಿ ಕುಮಾತಾ ನ ಭವತಿ . ವೇ ಶೀಘ್ರ ಹೀ ಅಪನೇ ಭಕ್ತಕೀ ಪ್ರಾರ್ಥನಾ ಶ್ರೀರಾಮ ಜೀಕೋ ಸುನಾ ದೇತೀ ಹೈ .

ತಥಾ ರಾಮಪದೇನ ವಾತ್ಸಲ್ಯಸ್ವಾಮಿತ್ವಸೌಶೀಲ್ಯಸೌಲಭ್ಯಸರ್ವಜ್ಞತ್ವಸರ್ವಶಕ್ತಿತ್ವಾವಾಪ್ತಸಮಗ್ರ ಜಗತ್ಕಾರಣತ್ವಸಕಲಫಲಪ್ರದತ್ವನಿರವಧಿಕದಯಾಸೌಂದರ್ಯಮಾಧುರ್ಯಾದ್ಯನಂತಗುಣಗ ರಾಮಃ ಪ್ರತಿಪಾದ್ಯತೇ .. 3..

ಅರ್ಥ - ಶ್ರೀರಾಮಃ ಪದಕೇ ದ್ವಿತೀಯ ಘಟಕ ರಾಮ ಶಬ್ದಸೇ ವಾತ್ಸಲ್ಯ, ಸ್ವಾಮಿತ್ವ, ಸೌಶೀಲ್ಯ, ಸೌಲಭ್ಯ, ಸರ್ವಜ್ಞತ್ವ, ಸರ್ವಶಕ್ತಿತ್ವ, ಅವಾಪ್ತಸಮಸ್ತಕಾಮತ್ವ, ಸರ್ವಜಗತ್ಕಾರಣತ್ವ, ಸಕಲಫಲಪ್ರದತ್ವ, ಅಸೀಮಿತ ದಯಾ, ಅಸೀಮಿತ ಸೌಂದರ್ಯ, ಅಸೀಮಿತ ಮಾಧುರ್ಯ ಆದಿ ಅನಂತ ಗುಣಸಮೂಹೋಂಸೇ ವಿಶಿಷ್ಟ ಶ್ರೀರಾಮಕಾ ಪ್ರತಿಪಾದನ ಕಿಯಾ ಜಾತಾ ಹೈ .

ಉಪಾಯಃ ಶರಣಶಬ್ದೇನ ಉಚ್ಯತೇ .. 4..

ಅರ್ಥ - “ಶರಣಂ” ಇಸ ದ್ವಿತೀಯ ಪದಕೇ ದ್ವಾರಾ ಉಪಾಯ ಕಹಾ ಜಾತಾ ಹೈ .
ಮಮೇತಿ ಪದೇನ ಭಗವಚ್ಛೇಷತ್ವಜ್ಞಾನಾನಂದತ್ವಾದ್ಯುಕ್ತಲಕ್ಷಣೋ ಜೀವಃ ಉಚ್ಯತೇ .. 5..

ಅರ್ಥ - “ಮಮ” ಇಸ ತೃತೀಯ ಪದಕೇ ದ್ವಾರಾ ಭಗವತ್ಶೇಷತ್ವ, ಜ್ಞಾನತ್ವ, ಆನಂದತ್ವ, ಆದಿ ಗುಣೋಂಸೇ ವಿಶಿಷ್ಟ ಜೀವ ಕಹಾ ಜಾತಾ ಹೈ .

ಅಬಮಂತ್ರಮೇಂ ಆಯೇ ಹುಏ ಪದೋಂಕೇ ಅರ್ಥೋಂಕೋ ಕಹಕರ ಅಬ ಮಂತ್ರಾರ್ಥಕೋ ಕಹತೇ ಹೈಂ .

ಭಗವಚ್ಛೇಷತ್ವಾದಿಲಕ್ಷಣಸ್ಯ ಮಮ ಜೀವಸ್ಯ ಉಕ್ತ ಗುಣವಿಶಿಷ್ಟಯಾ ಸೀತಯಾ ಸಹಿತೋ ವಾತ್ಸಲ್ಯಾದಿಗುಣವಿಶಿಷ್ಟಃ ಶ್ರೀರಾಮ ಏವ ಸ್ವಪ್ರಾಪ್ತೇಃ ಉಪಾಯಃ ಉಪೇಯಶ್ಚ ಇತಿ ವಾಕ್ಯಾರ್ಥಃ .. 6..

ಅರ್ಥ - ಭಗವತ್ಶೇಷತ್ವ, ಜ್ಞಾನತ್ವಾನಂದತ್ವಾದಿ ಉಕ್ತ ಲಕ್ಷಣೋಂಸೇ ಯುಕ್ತ ಮುರು ದಾಸಕೇ ವಾತ್ಸಲ್ಯ ಆದಿ ಗುಣ ವಿಶಿಷ್ಟ ಭಗವತೀ ಸೀತಾ ಸಹಿತ ವಾತ್ಸಲ್ಯಾದಿಗುಣ ವಿಶಿಷ್ಟ ಶ್ರೀರಾಮ ಹೀ ಅಪನೀ ಪ್ರಾಪ್ತಿಮೇಂ ಉಪಾಯ ಔರ ಉಪೇಯ ದೋನೋಂ ಹೈಂ . “ಉಪಾಯಃ ಶರಣಶಬ್ದೇನ ಉಚ್ಯತೇ” ಇಸ ವಾಕ್ಯಮೇಂ ಉಪಾಯ ಪದಕೋ ಉಪೇಯಕಾ ಉಪಲಕ್ಷಣ ಸಮುರುನಾ ಚಾಹಿಏ ಕ್ರೋಂಕಿ ಊಪರ ಮಂತ್ರಾರ್ಥ ಕರತೇ ಸಮಯ ಶ್ರೀರಾಮಕೋ ಉಪಾಯ ಔರ ಉಪೇಯ ದೋನೋಂ ಕಹಾ ಗಯಾ ಹೈ . “ಸ್ವಬೋಧಕತ್ವೇ ಸತಿ ಸ್ವೇತರಬೋಧಕತ್ವಂ ಉಪಲಕ್ಷಣತ್ವಂ” ಉಪಲಕ್ಷಣ ಅಪನಾ ಬೋಧಕ ಹೋತೇ ಹುಏ ಅಪನೇಸೇ ಇತರಕಾ ಭೀ ಬೋಧಕ ಹೋತಾ ಹೈ . “ಉಪಾಯಃ” ಪದ ಅಪನಾ ಬೋಧಕ ಹೋತೇ ಹುಏ ಅಪನೇಸೇ ಇತರ ಉಪೇಯಕಾ ಭೀ ಬೋಧಕ ಹೈ . ಉಪಾಯಕೋ ನಾಧನ ಯಾ ಪ್ರಾಪಕ ಕಹಾ ಜಾತಾ ಹೈ . ಉಪೇಯಕೋ ಪ್ರಾಪ್ಯ ಕಹಾ ಜಾತಾ ಹೈ, ಇಸ ಪ್ರಕಾರ “ಶ್ರೀರಾಮಃ ಶರಣಂ ಮಮ” ಇಸ ವಾಕ್ಯಕಾ ಅರ್ಥ ಕಹಾ ಗಯಾ .

ತೃತೀಯರಹಸ್ಯಂ

ಸಕೃದೇವ ಏಕವಾರಂ ಏವ ಅನಾವೃತ್ತಿಲಕ್ಷಣಾಂ ತವಾಸ್ಮೀತಿ ಚ ಯಾಚತೇ ಇತಿ ಪ್ರಪನ್ನಾಯ ಮಾನಸೀಂ, ವಾಚಿಕೀಂ ಚ ಪ್ರಪತ್ತಿಂ ಕೃತವತೇ ಅಧಿಕಾರಿಣೇ

ಅನಾಲೋಚಿತವಿಶೇಷಾಶೇಷಲೋಕಶರಣ್ಯೋ ರಘುಕುಲೋದ್ಭವೋ ರಾಮೋಽಹಂ
ಸರ್ವಭೂತೇಭ್ಯೋ ಅಭಯಂ ದದಾಮಿ ದದ್ಯಾಮಿತ್ಯರ್ಥಃ .. 1..

ಅರ್ಥ - ಸಕೃದೇವಕಾ ಅರ್ಥ ಹೈ ಏಕ ಬಾರ ಹೀ ಅಥವಾ ಅನಾವೃತ್ತಿ . ಜಾತಿ,
ಕುಲ, ಯೋಗ್ಯತಾ ಆದಿ ಕಿಸೀ ವಿಶೇಷತಾಕಾ ವಿಚಾರ ನ ಕರನೇ ವಾಲಾ ಸಂಪೂರ್ಣ
ಲೋಕೋಂಕೋ ಶರಣ ದೇನೇ ವಾಲಾ ರಘುಕುಲಮೇಂ ಉತ್ಪನ್ನ ಮೈಂ ರಾಮ
“ಮೈಂ ಆಪಕಾ ಹೀ ಹೊ” ಇಸ ಪ್ರಕಾರ ಏಕ ಬಾರ ಹೀ ಮಾನಸೀ ಪ್ರಪತ್ತಿ ಕರನೇ
ವಾಲೇ ಔರ ವಾಚಿಕೀ ಪ್ರಪತ್ತಿ ಕರನೇ ವಾಲೇ ಅಧಿಕಾರೀಕೋ ಸಭೀ ಭೂತೋಂಸೇ
ಅಭಯ ಪ್ರದಾನ ಕರತಾ ಹೊ .

“ಸರ್ವಭೂತೇಭ್ಯಃ” ಇತಿ ಪಂಚಮೀ ಚತುರ್ಥಿ ಚ ಪಂಚಮೀ ಪಕ್ಷೇ ಅಭಯಮಿತಿ
ಸಂಕೋಚೇ ಮಾನಾಭಾವಾತ ಭಯಹೇತುಭ್ಯಃ ಸರ್ವೇಭ್ಯೋ ಭೂತೇಭ್ಯಃ
ಸ್ವಸ್ಮಾದಪಿ ಅಭಯಂ ದದಾಮಿ .. 2..

ಅರ್ಥ - ಸರ್ವಭೂತೇಭ್ಯಃ ಯಹಾ ಚತುರ್ಥಿ ಅಥವಾ ಪಂಚಮೀ ವಿಭಕ್ತಿ ಹೈ .
ಪಂಚಮೀ ಪಕ್ಷಮೇಂ “ಅಭಯಂ” ಇಸ ಕಥನಕೇ ಕಾರಣ ಭಯಕೇ ಅಪಾದಾನಕೇ
ಸಂಕೋಚಮೇಂ ಪ್ರಮಾಣಕಾ ಅಭಾವ ಹೋನೇಸೇ ಭಯಕಾ ಹೇತು ಕೇವಲ
ರಾವಣ ಹೀ ನಹೀಂ ಬಲ್ಕಿ ಭಯಕೇ ಸಭೀ ಹೇತುಓಂ ಲಕ್ಷ್ಮಣ ಆದಿ ಔರ ಅಪನೇಸೇ
ಭೀ ಅಭಯ ಪ್ರದಾನ ಕರತಾ ಹೊ .

ಅನೇನ ಸರ್ವಸ್ಯೇಶಾನ ಇತ್ಯಾದಿ ಗುಣಜಾತಂ ಸೂಚಿತಂ .. 3..

ಅರ್ಥ - ಶ್ರೀಭಗವಾನ್ಸೇ ಇಸ ಕಥನಸೇ ಉನಕೇ ಸರ್ವಶಾಸಕತ್ವ ಸರ್ವವಶಿತ್ವ ಆದಿ
ಗುಣಸಮೂಹ ಸೂಚಿತ ಹೋತೇ ಹೈಂ .

ಚತುರ್ಥಿಪಕ್ಷೇ ಚ ಸರ್ವೇಭ್ಯೋ ಅಭಯಂ ನ ಕೇವಲಂ ವಿಭೀಷಣಾಯ .. 4..

ಅರ್ಥ - “ಸರ್ವಭೂತೇಭ್ಯಃ” ಯಹಾ ಚತುರ್ಥಿ ವಿಭಕ್ತಿ ಪಕ್ಷಮೇಂ ಯಹ ಅರ್ಥ
ಹೋತಾ ಹೈ ಕಿ ಕೇವಲ ವಿಭೀಷಣಕೋ ಹೀ ನಹೀಂ ಬಲ್ಕಿ “ತವಾಸ್ಮಿ” ಇಸ ಪ್ರಕಾರ
ಏಕ ಬಾರ ಪ್ರಪತ್ತಿ ಕರನೇ ವಾಲೇ ಸಭೀ ಪ್ರಾಣಿಯೋಂಕೋ ಅಭಯ ಪ್ರದಾನ
ಕರತಾ ಹೊ .

ಅನೇನ ಪ್ರಪತ್ತಿವಿದ್ಯಾಯಾಂ ಸರ್ವೇಷಾಂ ದೇವಮನುಷ್ಯಾದೀನಾಂ ಜೀವಾನಾಮಧಿಕಾರಃ
ಸೂಚಿತಃ .. 5..

ಅರ್ಥ - ಚತುರ್ಥಿ ಪಕ್ಷಮೇಂ ಉಕ್ತ ಅರ್ಥಕೇ ದ್ವಾರಾ ಪ್ರಪತ್ತಿ ವಿದ್ಯಾ
(ಶರಣಾಗತಿ)ಮೇಂ ದೇವ, ಮನುಷ್ಯಾದಿ ಸಭೀ ಜೀವೋಂಕಾ ಅಧಿಕಾರ ಸೂಚಿತ
ಹೋತಾ ಹೈ .

ಅಭಯಂ ದದಾಮ್ಯೇತದ್ ವ್ರತಂ ಮಮೇತ್ಯನೇನ ಕಸ್ಯಂಚಿದಪಿ ದಶಾಯಾಂ
ಪರಿತ್ಯಾಗಾಯೋಗ್ಯಮಿತ್ಯರ್ಥಃ .. 6..

ಅರ್ಥ - ಮೈಂ ಶರಣಾಗತಕೋ ಅಭಯ ಪ್ರದಾನ ಕರತಾ ಹೂ . ಯಹ ಮೇರೀ ಪ್ರತಿಜ್ಞಾ ಹೈ . ಇಸ ಕಥನಸೇ ಯಹ ಸಿದ್ಧ ಹೋತಾ ಹೈ ಕಿ ಶ್ರೀಭಗವಾನ್ಯೇ ದ್ವಾರಾ ಶರಣಾಗತ ಕಿಸೀ ಭೀ ಅವಸ್ಥಾಮೇಂ ಪರಿತ್ಯಾಗಕೇ ಯೋಗ್ಯ ನಹೀಂ ಹೈ .
ಅಭಯಮೇವ ಮೋಕ್ಷೋ ನಾಮ, ಅಥ ಸೋಽಭಯಂ ಗತೋ ಭವತಿ . ಆನಂದಂ ಬ್ರಹ್ಮಣೋ ವಿದ್ವಾನ್ ನ ವಿಭೇತಿ ಕುತಶ್ಚನ ಇತಿ ಬ್ರಹ್ಮವಿದ್ಯಾ ಫಲತ್ವೇನ ಶ್ರವಣಾತ್ .. 7..

ಅರ್ಥ - ಮೋಕ್ಷಕಾ ಹೀ ನಾಮ ಅಭಯ ಹೈ . “ಅಥ ಸೋಽಭಯಂ ಗತೋ ಭವತಿ” (ತೈತ್ತಿರೀಯೋಪನಿಷತ್ 2/31)ಜಬ ಮನುಷ್ಯ ಅಭಯ (ಮೋಕ್ಷಕೇ ಸಾಧನಕೋ ಸ್ವೀಕಾರ ಕರತಾ ಹೈ . ತಬ ವಹ ಅಭಯಂ - ಮೋಕ್ಷಕೋ ಗತಃ ಪ್ರಾಪ್ತ ಕರನೇ ವಾಲಾ ಹೋತಾ ಹೈ . ಆನಂದಂ ಬ್ರಹ್ಮಣೋ ವಿದ್ವಾನ್ ನ ವಿಭೇತಿ ಕುತಶ್ಚನ . (ತೈತ್ತಿರೀಯೋಪನಿಷತ್ 2/33)ಆನಂದ ಗುಣ ವಾಲೇ ಬ್ರಹ್ಮಕೇ ಉಪಾಸನಾ ಕರನೇ ವಾಲಾ ಕಿಸೀಸೇ ಭಯ ನಹೀಂ ಕರತಾ . ಅರ್ಥಾತ್ ಉಸೇ ಸರ್ವದುಃಖೋಂಕಾ ಆತ್ಯಂತಿಕ ಅಭಾವರೂಪ ಮೋಕ್ಷ ಪ್ರಾಪ್ತ ಹೋ ಜಾತಾ ಹೈ . ಇಸ ಪ್ರಕಾರ ಬ್ರಹ್ಮವಿದ್ಯಾಕೇ ಫಲರೂಪಸೇ ಅಭಯಕಾ ಶ್ರವಣ ಹೋತಾ ಹೈ . ಬ್ರಹ್ಮವಿದ್ಯಾಕಾ ಫಲ ಮೋಕ್ಷ ಹೋತಾ ಹೈ . ಅತಃ ಯಹಾ ಅಭಯ ಪದಕಾ ಅರ್ಥ ಮೋಕ್ಷ ಹೈ . ಶರಣಾಗತಿ ಭೀ ಬ್ರಹ್ಮವಿದ್ಯಾ ಹೈ . ಅತಃ ಶರಣಾಗತಿರೂಪ ಬ್ರಹ್ಮವಿದ್ಯಾಕಾ ಫಲ ಮೋಕ್ಷ ಹೈ . ಸಂಸಾರ ಬಂಧನಸೇ ಮುಕ್ತ ಹೋಕರ ಪರಬ್ರಹ್ಮ ಶ್ರೀಸೀತಾರಾಮಜೀಕಾ ಸರ್ವದಾ ದರ್ಶನ ಹೀ ಮೋಕ್ಷ ಹೈ .

- ಇತಿ ಶ್ರೀಮದಗ್ರಸ್ವಾಮಿವಿರಚಿತರಹಸ್ಯತ್ರಯಾರ್ಥಃ ಸಮಾಪ್ತಃ .

Encoded and proofread by Mrityunjay Rajkumar Pandey

—
Svami Agradevacharyavirachitah Rahasyatrayah

pdf was typeset on June 20, 2024

—

Please send corrections to sanskrit@cheerful.com

